



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 28 | ಸಂಚಿಕೆ : 43 | ಫೆಬ್ರವರಿ 2, 2022 | ಬುಧವಾರ | ಪುಟಗಳು : 8 | ಬೆಲೆ : 2/-

ಗ್ರಾಹಕರ ಜಾಗೃತಿಗಾಗಿ - ಸೈಬರ್ ಬೆದರಿಕೆಗಳು ಮತ್ತು ವಂಚನೆಗಳು -

ದಿನಾಂಕ : 28-01-2022ರ ಆರ್.ಐ.ಐ. ಫ್ರೆಸ್ ರಿಲೀಸ್

ಸಾಮಾಜಿಕ ಮಾಧ್ಯಮ ತಂತ್ರಗಳು, ಮೊಬೈಲ್ ಫೋನ್ ಕರೆಗಳು ಇತ್ಯಾದಿಗಳನ್ನು ಒಳಗೊಂಡಂತೆ ನವೀನ ವಿಧಾನಗಳನ್ನು ಬಳಸಿಕೊಂಡು ನಿರ್ಲಕ್ಷ್ಯ ಅಂಶಗಳು ಸಾರ್ವಜನಿಕರನ್ನು ವಂಚಿಸುತ್ತಿವೆ ಮತ್ತು ತಪ್ಪುದಾರಿಗೆಯುತ್ತಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗಮನಕ್ಕೆ ಬಂದಿದೆ. ಮೋಸದ ಸಂದೇಶಗಳು, ನಕಲಿ ಕರೆಗಳು, ಅಪರಿಚಿತ ಲಿಂಕ್‌ಗಳು, ಸುಳ್ಳು ಅಧಿಸೂಚನೆಗಳು, ಅನಧಿಕೃತ QR ಕೋಡ್‌ಗಳು ಇತ್ಯಾದಿಗಳ ಬಗ್ಗೆ ಎಚ್ಚರದಿಂದಿರಿ ವಂಚಕರು ಬಳಕೆದಾರರ ಐಡಿ, ಲಾಗಿನ್ / ಪಾಸ್‌ವರ್ಡ್, OTP (ಒಂದು ಬಾರಿಯ ಪಾಸ್‌ವರ್ಡ್), ಡೆಬಿಟ್ / ಕ್ರೆಡಿಟ್‌ಕಾರ್ಡ್ ವಿವರಗಳಾದ PIN, CVV, ಮುಕ್ತಾಯ ದಿನಾಂಕ ಮತ್ತು ಇತರ ವೈಯಕ್ತಿಕ ಮಾಹಿತಿಯಂತಹ ಗೊಪ್ಪ ವಿವರಗಳನ್ನು ಪಡೆಯಲು ಪ್ರಯತ್ನಿಸುತ್ತಾರೆ.

ವಂಚಕರು ಬಳಸುತ್ತಿರುವ ವಿಶಿಷ್ಟ ವಿಧಾನಗಳು : Vishing - KYC-ಅಪ್‌ಡೇಟ್‌ನ ನೆಪದಲ್ಲಿ ಗೊಪ್ಪ ವಿವರಗಳನ್ನು ಹಂಚಿಕೊಳ್ಳಲು ಗ್ರಾಹಕರನ್ನು ಆಕರ್ಷಿಸಲು ಬ್ಯಾಂಕ್ / ಬ್ಯಾಂಕೇತರ ಇ-ವ್ಯಾಲೆಟ್ ಪೂರೈಕೆದಾರರು / ಟೆಲಿಕಾಂ ಸೇವಾ ಪೂರೈಕೆದಾರರಿಂದ ನಟಿಸುವ ಫೋನ್ ಕರೆಗಳು, ಖಾತೆ / ಸಿಮ್-ಕಾರ್ಡ್‌ನ ನಿರ್ಬಂಧವನ್ನು ತೆಗೆದುಹಾಕುವುದು, ಡೆಬಿಟ್ ಮಾಡಿದ ಮೊತ್ತವನ್ನು ಕ್ರೆಡಿಟ್ ಮಾಡುವುದು ಇತ್ಯಾದಿ.



Phishing - ವಂಚನೆಯ ಇ-ಮೇಲ್‌ಗಳು ಮತ್ತು / ಅಥವಾ ಎಸ್‌ಎಂಎಸ್‌ಗಳು ಗ್ರಾಹಕರನ್ನು ವಂಚಿಸಲು ವಿನ್ಯಾಸಗೊಳಿಸಿದ ಸಂವಹನವು ಅವರ ಬ್ಯಾಂಕ್ / ಇ-ವ್ಯಾಲೆಟ್ ಪೂರೈಕೆದಾರರಿಂದ ಬಂದಿದೆ ಮತ್ತು ಗೊಪ್ಪ ವಿವರಗಳನ್ನು ಹೊರ ತೆಗೆಯಲು ಲಿಂಕ್‌ಗಳನ್ನು ಒಳಗೊಂಡಿದೆ. 2ನೇ ಪುಟಕ್ಕೆ...

7ನೇ ಬ್ಯಾಂಕ್ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್

ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್ (ಡಿಯುಸಿಐಎಂ)ನ ಅಂತ್ಯ ಪರೀಕ್ಷೆಗಳು

ದಿನಾಂಕ : 26.02.2022 ಮತ್ತು 27.02.2022 ಹಾಗೂ 06.03.2022ರಂದು ಜರುಗಲಿವೆ

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದಲ್ಲಿರುವ ಪಟ್ಟಣ ಸಹಕಾರ ಬ್ಯಾಂಕುಗಳ ಸಿಬ್ಬಂದಿಗಳಿಗೆ “ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್” ಕೋರ್ಸ್‌ನ್ನು ಈಗಾಗಲೇ ಪ್ರಾರಂಭಿಸುತ್ತದೆ. ಸದರಿ ಕೋರ್ಸ್‌ಗೆ ಈಗಾಗಲೇ ತಾವು ಅಭ್ಯರ್ಥಿಯಾಗಿ ಪ್ರವೇಶ ಪಡೆದಿರುತ್ತೀರಿ.

ಲಿಖಿತ ಪರೀಕ್ಷೆಯ ದಿನಾಂಕವನ್ನು ಆರ್‌ಐಐಎಂ (ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ, ಬೆಂಗಳೂರು) ಬೆಂಗಳೂರು ಇವರು ದಿನಾಂಕ : 26.02.2022 & ದಿನಾಂಕ : 27.02.2022ರಂದು ಹಾಗೂ 06.03.2022ರಂದು ಬೆಳಿಗ್ಗೆ 10.00 ಗಂಟೆಯಿಂದ ಸಾಯಂಕಾಲ 04.30 ಗಂಟೆಯವರೆಗೆ ಬೆಂಗಳೂರು, ಆರ್‌ಐಐಎಂ, ನಂ.67, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-70 ಮತ್ತು ಬೆಳಗಾವಿಯ ಮಹಾಮಂಡಳದ ಕಛೇರಿ, ನಂ.ಸಿಎ-3, ಅಟೋನಗರ, (ಆರ್‌ಟಿಒ ಮೈದಾನದ ಹತ್ತಿರ), ಬೆಳಗಾವಿ-590015.

ಈ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆಗಳು ಜರುಗಲಿವೆ. ಅಭ್ಯರ್ಥಿಗಳು ತಾವು ಆಯ್ಕೆ ಮಾಡಿಕೊಂಡ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗತಕ್ಕದ್ದು. ಈಗಾಗಲೇ ತಮ್ಮ ಇ-ಮೇಲ್ ವಿಳಾಸಕ್ಕೆ ಲಿಖಿತ ಪರೀಕ್ಷೆಯ ಸ್ಥಳ, ವಿಷಯ, ವೇಳಾಪಟ್ಟಿಯನ್ನು ಕಳುಹಿಸಿಕೊಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಸಂಪರ್ಕಾಧಿಕಾರಿ ಶ್ರೀ ಎನ್. ರಮೇಶ್ (9448003167) ಮತ್ತು ಶ್ರೀ ಹೆಚ್.ಸಿ. ಶ್ರೀನಿವಾಸ್ (9110642779) ರವರುಗಳನ್ನು ಸಂಪರ್ಕಿಸಬಹುದಾಗಿದೆ.



ಅತೀಯ ಸಹಕಾರಿಗಳೇ...



ನಿಜ ಅರ್ಥದಲ್ಲಿ ಆರ್ಥಿಕ ಚೇತರಿಕೆಯಾಗಲಿ

ವಿಶ್ವ ಬ್ಯಾಂಕಿನ ಅಂಕಿ ಅಂಶಗಳನ್ನಾಧರಿಸಿದ ವರದಿಯೊಂದರ ಪ್ರಕಾರ; ದೇಶದಲ್ಲಿ ಕೋವಿಡ್ ಅವಧಿಯಲ್ಲಿ ಬಡವರ ಸಂಖ್ಯೆ ದುಪ್ಪಟ್ಟಾಗಿದೆ. ಅಂದರೆ, 60 ದಶಲಕ್ಷ ಇದ್ದ ಬಡವರ ಸಂಖ್ಯೆ ಈಗ 134 ದಶಲಕ್ಷಕ್ಕೆ ಏರಿಕೆಯಾಗಿದೆ. ಅಲ್ಲದೆ ಈ ಜನರ ನಿತ್ಯದ ಸಂಪಾದನೆ 150 ರೂಪಾಯಿಗಳಿಗಿಂತ ಕಡಿಮೆಯಾಗಿದೆ. ಕಳೆದ 7ವರ್ಷಗಳಲ್ಲಿ ದೇಶದ ಬಹುಜನರು ಸಾಮಾನ್ಯವಾಗಿ ಬಡತನದತ್ತ ಸಾಗಿದ್ದಾರೆ. ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಬಡವರ ಸಂಖ್ಯೆ 60 ದಶಲಕ್ಷ ಇದ್ದಿದ್ದು, ಈಗ 134 ದಶಲಕ್ಷಕ್ಕೆ ಏರಿಕೆಯಾಗಿದೆ.

ಇಲ್ಲಿ ಗಮನಿಸಬೇಕಾದ್ದು; ಕೇಂದ್ರ ಸರ್ಕಾರ ಬೃಹದಾಕಾರವಾಗಿ ಬೆಳೆಯುತ್ತಿರುವ ಬಡತನ, ನಿರುದ್ಯೋಗದ ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ಯೋಜನೆಗಳನ್ನಾಗಲಿ, ಕಾರ್ಯಕ್ರಮಗಳನ್ನಾಗಲಿ ರೂಪಿಸದೆ ನಿಷ್ಕ್ರಿಯವಾಗಿರುವುದು. ಕೋವಿಡ್ ಸಂಕಷ್ಟದಲ್ಲಿ ಇದ್ದ ಕೆಲಸ, ಕೂಡಿಟ್ಟ ಹಣ ಎಲ್ಲ ಖಾಲಿಯಾಗಿ ತಮ್ಮ ನೆಲೆಗಳಿಗೆ ಮರಳಿದ ಗ್ರಾಮೀಣ ಜನ ಸಮುದಾಯಕ್ಕೆ ಕೇಂದ್ರ - ರಾಜ್ಯ ಸರ್ಕಾರಗಳ ಪರಿಹಾರದಲ್ಲಿ ಅವರುಗಳಿಗೆ ಸಿಕ್ಕಿದ್ದು ಏನೂ ಇಲ್ಲ ಎನ್ನುವುದು ನಾನೇ ಮುದ್ದು ಕಂಡಿರುವ ವಿಷಯ.

ವಿಪರ್ಯಾಸ ನೋಡಿ; ಇದೇ ಸರ್ಕಾರದ ಅವಧಿಯಲ್ಲಿ ಶ್ರೀಮಂತರ ಸಂಪತ್ತು ದ್ವಿಗುಣ, ತ್ರಿಗುಣಗೊಳ್ಳುತ್ತಲೇ ಇದೆ. ಈ ಹಿಂದೆ ಸರ್ಕಾರಕ್ಕೆ ಸಿರಿವಂತರ ಕಾರ್ಪೊರೇಟ್ ತೆರಿಗೆ ಪಾಲು ಶೇ.32ಕ್ಕೂ ಹೆಚ್ಚು ಇದ್ದದ್ದು, ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಇಳಿಯುತ್ತಾ ಶೇ.25ಕ್ಕಿಳಿದಿದೆ. ಇದರರ್ಥ ಸರ್ಕಾರ ಯಾರ ಪರವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆಯಲ್ಲವೇ?

ಒಂದು ಉದಾಹರಣೆ ಕೊಡುತ್ತೇನೆ, ಪ್ರಧಾನಮಂತ್ರಿಗಳ ಬಹು ಮಹತ್ವಾಕಾಂಕ್ಷೆಯ ಯೋಜನೆಯಾದ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗೆ ಆರಂಭದಲ್ಲಿ ಬಿಡುಗಡೆಯಾದ ಅನುದಾನ ರೂ. 500 ಕೋಟಿಯಾದರೆ, ಇದನ್ನು ಕೊಡಮಾಡಿದ ಪ್ರಧಾನಮಂತ್ರಿಗಳ ಜಾಹೀರಾತಿಗೆ ರೂ. 400 ಕೋಟಿ ವೆಚ್ಚವಾಯಿತು. ಆ ಯೋಜನೆಯಿಂದ ಲಾಭವಾಗಿದ್ದು, ಜಾಹೀರಾತು ಕಂಪನಿಗೆ, ಸಹಸ್ರಾರು ಬಡಪಾಯಿ ಫಲಾನುಭವಿಗಳಿಗೆ ದೊರೆತದ್ದು ಚಿಲ್ಲರೆ ಮೊತ್ತವಷ್ಟೆ. ಉಜ್ವಲ ಹಾಗೂ ಇನ್ನಿತರ ಯೋಜನೆಗಳ ಕತೆಯೂ ಇದಕ್ಕಿಂತ ಭಿನ್ನವಾಗೇನು ಇಲ್ಲ. ಇನ್ನೊಂದೆಡೆ, ಸರ್ಕಾರ ಆರೋಗ್ಯ, ಶಿಕ್ಷಣ ಇತ್ಯಾದಿಗಳ ಮೇಲೆ ಮಾಡುವ ವೆಚ್ಚವು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಅದೇ ಸಮಯದಲ್ಲಿ ಆರೋಗ್ಯ ಮತ್ತು ಶಿಕ್ಷಣದ ಖಾಸಗೀಕರಣವಾಗುತ್ತಿದೆ. ಖಾಸಗೀಕರಣವೇ ಅಭಿವೃದ್ಧಿ ಎನ್ನುವುದು ಸರ್ಕಾರದ ನಡೆಯಾದಂತಿದೆ.

ಸರ್ಕಾರ ಈಗ ತೋರಿಸುತ್ತಿರುವ ಆರ್ಥಿಕ ಚೇತರಿಕೆಯು ವಾಸ್ತವವಾಗಿಲ್ಲ, ಅದು ಕೇವಲ ಶ್ರೀಮಂತ ವರ್ಗದ ಗಳಿಕೆಯನ್ನೇ ತೋರಿಸುತ್ತಿದೆಯೇ ಹೊರತು, ಜನಸಾಮಾನ್ಯರ ಆರ್ಥಿಕ ಚೇತರಿಕೆ ಅಲ್ಲ.

ಸರ್ಕಾರ ಈಗ ಮಾಡಬೇಕಿರುವುದು; ವರಮಾನ, ಉದ್ಯೋಗ ಸೃಷ್ಟಿಸುವ ಯೋಜನೆಗಳನ್ನು, ಇದನ್ನು ಸಾಧ್ಯಗೊಳಿಸಲು, ಸಿರಿವಂತರು ಮತ್ತು ಅತಿ ಸಿರಿವಂತರ ಮೇಲೆ ಶೇ.2ರಷ್ಟು ಸಂಪತ್ತು ತೆರಿಗೆ ವಿಧಿಸಿದರೂ ವಾರ್ಷಿಕವಾಗಿ ಹಲವು ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗುತ್ತದೆ. ಅದನ್ನು ಬಳಸಿಕೊಂಡು ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸಬೇಕು, ಆಗ ಬಡ ಜನರ ಜೀವನ ಸುಧಾರಿಸುತ್ತದೆ ಮತ್ತು ನಿಜ ಅರ್ಥದಲ್ಲಿ ಆರ್ಥಿಕ ಚೇತರಿಕೆ ಸಾಧ್ಯವಾಗುತ್ತದೆ.

► ಎಚ್.ಕೆ. ಪಾಟೀಲ
ಅಧ್ಯಕ್ಷರು

...1ನೇ ಪುಟದಿಂದ

Remote Access - ಗ್ರಾಹಕರು ತಮ್ಮ ಮೊಬೈಲ್ ಫೋನ್ / ಕಂಪ್ಯೂಟರ್‌ನಲ್ಲಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಆಮಿಷವೊಡ್ಡುವ ಮೂಲಕ ಆ ಗ್ರಾಹಕ ಸಾಧನದಲ್ಲಿ ಗ್ರಾಹಕರ ಎಲ್ಲಾ ಡೇಟಾವನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಹಣವನ್ನು ಸ್ವೀಕರಿಸಲು 'ನಿಮ್ಮ UPI ಪಿನ್ ನಮೂದಿಸಿ' ನಂತಹ ಸಂದೇಶಗಳೊಂದಿಗೆ ನಕಲಿ ಪಾವತಿ ವಿನಂತಿಗಳನ್ನು ಕಳುಹಿಸುವ ಮೂಲಕ UPIನ 'ಕಲೆಕ್ಟ್ ವಿನಂತಿ' ವೈಶಿಷ್ಟ್ಯವನ್ನು ದುರುಪಯೋಗಪಡಿಸಿಕೊಳ್ಳಿ.

ವೆಬ್‌ಪುಟಗಳು / ಸಾಮಾಜಿಕ ಮಾಧ್ಯಮದಲ್ಲಿ ಬ್ಯಾಂಕ್‌ಗಳು / ಇ-ವ್ಯಾಲೆಟ್ ಪೂರೈಕೆದಾರರ ನಕಲಿ ಸಂಖ್ಯೆಗಳು ಮತ್ತು ಸರ್ಚ್ ಇಂಜಿನ್‌ಗಳು ಇತ್ಯಾದಿಗಳಿಂದ ಪ್ರದರ್ಶಿಸಲಾಗುತ್ತದೆ.

ಯಾವುದೇ ಡಿಜಿಟಲ್ (ಆನ್‌ಲೈನ್ / ಮೊಬೈಲ್) ಬ್ಯಾಂಕಿಂಗ್ / ಪಾವತಿ ವಹಿವಾಟುಗಳನ್ನು ನಡೆಸುವಾಗ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಸುರಕ್ಷಿತ ಡಿಜಿಟಲ್ ಬ್ಯಾಂಕಿಂಗ್ ಅನ್ನು ಅಭ್ಯಾಸ ಮಾಡುವಂತೆ ಆರೋಗ್ಯ ಸಾರ್ವಜನಿಕರನ್ನು ಒತ್ತಾಯಿಸುತ್ತದೆ. ಇದು ಅವರಿಗೆ ಹಣಕಾಸಿನ ಮತ್ತು / ಅಥವಾ ಇತರ ನಷ್ಟವನ್ನು ತಡೆಯಲು ಸಹಾಯ ಮಾಡುತ್ತದೆ.

ದೇಶದ ಜಿಡಿಪಿ 8.5 ವೃದ್ಧಿ ನಿರೀಕ್ಷೆ

ನವದೆಹಲಿ : ಮುಂದಿನ ಆರ್ಥಿಕ ವರ್ಷದ ಸಮೀಕ್ಷೆ ವರದಿಯನ್ನು ಸಂಸತ್‌ನಲ್ಲಿನ ಮಂಡಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ದೇಶದ ಜಿಡಿಪಿ ಶೇ.8.5ಕ್ಕೆ ವೃದ್ಧಿಯಾಗುವ ಮುನ್ಸೂಚನೆ ನೀಡಿದ್ದಾರೆ. ಕೋವಿಡ್ ಕಾರಣದಿಂದ ಆರ್ಥಿಕ ಹಿಂಜರಿತ ಅನುಭವಿಸುತ್ತಿರುವ ದೇಶಕ್ಕೆ ಹೊಸ ಸಮೀಕ್ಷೆ ಆಶಾದಾಯಕವಾಗಿದೆ.

ದೇಶೀಯ ಉತ್ಪಾದನಾ ವಲಯದ ಜಿಡಿಪಿ ಶೇ.8ರಿಂದ 8.5ಕ್ಕೆ ಹೆಚ್ಚಳವಾಗುವ ಅಂದಾಜಿದೆ. ಪ್ರಸಕ್ತ ಆರ್ಥಿಕ ವರ್ಷದ ಜಿಡಿಪಿ ಬೆಳವಣಿಗೆ ಶೇ.9.2ರಷ್ಟಾಗಬಹುದು ಎಂದು ವಿಶ್ಲೇಷಿಸಿದ್ದಾರೆ. 2022ರ ಏಪ್ರಿಲ್ 1ರಿಂದ ಆರಂಭವಾಗುವ ಆರ್ಥಿಕ ವರ್ಷದ ಸಮೀಕ್ಷೆಯ ವರದಿಯ ಅಂಕಿ ಅಂಶಗಳ ವರದಿಯನ್ನು ಕೇಂದ್ರ ಸಚಿವರು ಬಜೆಟ್ ಮುನ್ನಾ ದಿನವಾದ ಇಂದು ಸಂಸತ್‌ನಲ್ಲಿ ಮಂಡಿಸಿದ್ದಾರೆ.

2022ರ ಏಪ್ರಿಲ್‌ನಿಂದ 2023ರ ಮಾರ್ಚ್ ನಡುವೆ ಜಿಡಿಪಿ ಶೇ.8ರಿಂದ ಶೇ.8.5ರಷ್ಟಾಗಲಿದೆ. ಚಾಲ್ತಿಯಲ್ಲಿರುವ ಆರ್ಥಿಕ ವರ್ಷ 2021-22ನೇ ಸಾಲಿನ ಜಿಡಿಪಿ ಶೇ.9.2ರಷ್ಟಾಗಬಹುದು. ವಿವಿಧ ಕ್ಷೇತ್ರಗಳ ಆರ್ಥಿಕತೆ ಸುಧಾರಣೆಯಾಗುತ್ತಿದೆ ಎಂದಿದ್ದಾರೆ. 2020-21ರಲ್ಲಿ ಜಿಡಿಪಿ ಶೇ.7.3ರಷ್ಟಿತ್ತು. ಅದು ಈಗ ಮಹತ್ವದ ಬೆಳವಣಿಗೆ ಸಾಧಿಸಲಿದೆ ಎಂದು ಅಭಿಪ್ರಾಯ ಮಂಡಿಸಿದ್ದಾರೆ. ಸಾಮಾನ್ಯವಾಗಿ ಆರ್ಥಿಕ ಸಮೀಕ್ಷೆಯನ್ನು ಮುಖ್ಯ ಆರ್ಥಿಕ ಸಲಹೆಗಾರರು (ಸಿಇಎ) ತಯಾರು ಮಾಡುತ್ತಾರೆ. ಆದರೆ ಈ ಬಾರಿ ಪ್ರಧಾನ ಆರ್ಥಿಕ ಸಲಹೆಗಾರರು ವರದಿ ಸಿದ್ಧಪಡಿಸಿದ್ದಾರೆ.

ಸುರಕ್ಷಿತ ಡಿಜಿಟಲ್ ಬ್ಯಾಂಕಿಂಗ್ ಅಭ್ಯಾಸಗಳು

- ಖಾತೆ ಸಂಖ್ಯೆ, ಲಾಗಿನ್ ಐಡಿ, ಪಾಸ್‌ವರ್ಡ್, ಪಿನ್, ಯುಪಿಐ-ಪಿನ್, ಒಟಿಪಿ, ಎಟಿಎಂ / ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ ವಿವರಗಳಂತಹ ನಿಮ್ಮ ಖಾತೆಯ ವಿವರಗಳನ್ನು ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬೇಡಿ, ಬ್ಯಾಂಕ್ ಅಧಿಕಾರಿಗಳೊಂದಿಗೆ ಸಹ ಅಲ್ಲ, ಅವರು ಎಷ್ಟೇ ನಿಜವಾಗಿದ್ದರೂ ಸಹ.
- KYCಯನ್ನು ಅಪ್‌ಡೇಟ್ ಮಾಡದಿರುವ ನೆಪದಲ್ಲಿ ನಿಮ್ಮ ಖಾತೆಯನ್ನು ನಿರ್ಬಂಧಿಸುವ ಬೆದರಿಕೆಯ ಯಾವುದೇ ಫೋನ್ ಕರೆ / ಇಮೇಲ್ ಮತ್ತು ಅದನ್ನು ನವೀಕರಿಸಲು ಲಿಂಕ್ ಅನ್ನು ಕ್ಲಿಕ್ ಮಾಡಲು ಸಲಹೆ ನೀಡುವುದು ವಂಚಕರ ಸಾಮಾನ್ಯ ಕಾರ್ಯವಾಗಿದೆ. KYC ಅಪ್‌ಡೇಟ್ / ತ್ವರಿತಗೊಳಿಸುವಿಕೆಗಾಗಿ ಆಫರ್‌ಗಳಿಗೆ ಪ್ರತಿಕ್ರಿಯಿಸಬೇಡಿ. ನಿಮ್ಮ ಬ್ಯಾಂಕ್ / NBFC / ಇ-ವ್ಯಾಲೆಟ್ ಪೂರೈಕೆದಾರರ ಅಧಿಕೃತ ವೆಬ್‌ಸೈಟ್ ಅನ್ನು ಯಾವಾಗಲೂ ಪ್ರವೇಶಿಸಿ ಅಥವಾ ಶಾಖೆಯನ್ನು ಸಂಪರ್ಕಿಸಿ.
- ನಿಮ್ಮ ಫೋನ್ / ಸಾಧನದಲ್ಲಿ ಯಾವುದೇ ಅಜ್ಞಾತ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಡಿ. ಅಪ್ಲಿಕೇಶನ್ ನಿಮ್ಮ ಗೌಪ್ಯಡೇಟಾವನ್ನು ರಹಸ್ಯವಾಗಿ ಪ್ರವೇಶಿಸಬಹುದು.
- ಹಣದ ಸ್ವೀಕೃತಿಯನ್ನು ಒಳಗೊಂಡಿರುವ ವಹಿವಾಟುಗಳಿಗೆ ಬಾರ್ ಕೋಡ್‌ಗಳು / QR ಕೋಡ್‌ಗಳನ್ನು ಸ್ಕ್ಯಾನ್ ಮಾಡುವ ಅಥವಾ MPIN ನಮೂದಿಸುವ ಅಗತ್ಯವಿಲ್ಲ. ಹೀಗಾಗಿ, ಹಾಗೆ ಮಾಡಲು ಕೇಳಿದರೆ ಜಾಗರೂಕರಾಗಿರಿ.
- ಸಂಪರ್ಕ ವಿವರಗಳಿಗಾಗಿ ಯಾವಾಗಲೂ ಬ್ಯಾಂಕ್ / NBFC / ಇ-ವ್ಯಾಲೆಟ್ ಪೂರೈಕೆದಾರರ ಅಧಿಕೃತ ವೆಬ್‌ಸೈಟ್ ಅನ್ನು ಪ್ರವೇಶಿಸಿ. ಇಂಟರ್ನೆಟ್ ಸರ್ಚ್ ಇಂಜಿನ್‌ಗಳಲ್ಲಿನ ಸಂಪರ್ಕ ಸಂಖ್ಯೆಗಳು ಮೋಸವಾಗಿರಬಹುದು.
- ಕಾಗುಣಿತ ದೋಷಗಳಿಗಾಗಿ ಇ-ಮೇಲ್‌ಗಳು / SMS ಗಳಲ್ಲಿ ಸ್ವೀಕರಿಸಿದ URL ಗಳು ಮತ್ತು ಡೊಮೇನ್ ಹೆಸರುಗಳನ್ನು ಪರಿಶೀಲಿಸಿ. ಆನ್‌ಲೈನ್ ಬ್ಯಾಂಕಿಂಗ್‌ಗಾಗಿ ಪರಿಶೀಲಿಸಲಾದ, ಸುರಕ್ಷಿತ ಮತ್ತು ವಿಶ್ವಾಸಾರ್ಹ ವೆಬ್‌ಸೈಟ್‌ಗಳು / ಅಪ್ಲಿಕೇಶನ್‌ಗಳನ್ನು ಮಾತ್ರ ಬಳಸಿ, ಅಂದರೆ, "https" ನೊಂದಿಗೆ ಪ್ರಾರಂಭವಾಗುವ ವೆಬ್‌ಸೈಟ್‌ಗಳು. ಅನುಮಾನವಿದ್ದಲ್ಲಿ, ತಕ್ಷಣವೇ ಸ್ಥಳೀಯ ಪೋಲೀಸ್ / ಸೈಬರ್‌ಕ್ರೈಮ್ ಶಾಖೆಗೆ ತಿಳಿಸಿ.
- ನೀವು ಪ್ರಾರಂಭಿಸದ ವಹಿವಾಟಿಗಾಗಿ ನಿಮ್ಮ ಖಾತೆಯನ್ನು ಡೆಬಿಟ್ ಮಾಡಲು OTP ಸ್ವೀಕರಿಸಿದರೆ, ತಕ್ಷಣವೇ ನಿಮ್ಮ ಬ್ಯಾಂಕ್ / ಇ-ವ್ಯಾಲೆಟ್ ಪೂರೈಕೆದಾರರಿಗೆ ತಿಳಿಸಿ. ವಹಿವಾಟು ಮಾಡದಿದ್ದಕ್ಕಾಗಿ ನೀವು ಡೆಬಿಟ್ SMS ಅನ್ನು ಸ್ವೀಕರಿಸಿದರೆ, ತಕ್ಷಣವೇ ನಿಮ್ಮ ಬ್ಯಾಂಕ್ / ಇ-ವ್ಯಾಲೆಟ್ ಪೂರೈಕೆದಾರರಿಗೆ ತಿಳಿಸಿ ಮತ್ತು UPI ಸೇರಿದಂತೆ ಎಲ್ಲಾ ಡೆಬಿಟ್ ಮೋಡ್‌ಗಳನ್ನು ನಿರ್ಬಂಧಿಸಿ. ನಿಮ್ಮ ಖಾತೆಯಲ್ಲಿ ಯಾವುದೇ ಮೋಸದ ಚಟುವಟಿಕೆಯನ್ನು ನೀವು ಅನುಮಾನಿಸಿದರೆ, ಇಂಟರ್ನೆಟ್ / ಮೊಬೈಲ್ ಬ್ಯಾಂಕಿಂಗ್‌ಗಾಗಿ ಸಕ್ರಿಯಗೊಳಿಸಲಾದ ಫಲಾನುಭವಿ ಪಟ್ಟಿಗೆ ಯಾವುದೇ



ಸೇರ್ಪಡೆಗಾಗಿ ಪರಿಶೀಲಿಸಿ.

- ನಿಮ್ಮ ಬ್ಯಾಂಕ್ / ಇ-ವ್ಯಾಲೆಟ್ ಖಾತೆಗೆ ಲಿಂಕ್ ಮಾಡಲಾದ ನಿಮ್ಮ ಇಮೇಲ್‌ನ ಪಾಸ್‌ವರ್ಡ್ ಅನ್ನು ಹಂಚಿಕೊಳ್ಳಬೇಡಿ. ಇ-ಕಾಮರ್ಸ್ / ಸಾಮಾಜಿಕ ಮಾಧ್ಯಮ ಸೈಟ್‌ಗಳಿಗೆ ಸಾಮಾನ್ಯ ಪಾಸ್‌ವರ್ಡ್‌ಗಳನ್ನು ಹೊಂದಿಲ್ಲ ಮತ್ತು ನಿಮ್ಮ ಬ್ಯಾಂಕ್ ಖಾತೆ / ಇ-ಮೇಲ್ ಅನ್ನು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಡಿ. ಸಾರ್ವಜನಿಕ, ಮುಕ್ತ ಅಥವಾ ಉಚಿತ ನೆಟ್‌ವರ್ಕ್‌ಗಳ ಮೂಲಕ ಬ್ಯಾಂಕಿಂಗ್ ಮಾಡುವುದನ್ನು ತಪ್ಪಿಸಿ.
- ಯಾವುದೇ ವೆಬ್‌ಸೈಟ್ / ಅಪ್ಲಿಕೇಶನ್‌ನಲ್ಲಿ ನಿಮ್ಮ ಇ-ಮೇಲ್ ಬಳಕೆದಾರ ಐಡಿಯಾಗಿ ನೋಂದಾಯಿಸುವಾಗ ನಿಮ್ಮ ಇ-ಮೇಲ್ ಪಾಸ್‌ವರ್ಡ್ ಅನ್ನು "ಪಾಸ್‌ವರ್ಡ್" ಎಂದು ಹೊಂದಿಸಬೇಡಿ. ನಿಮ್ಮ ಇಮೇಲ್ ಅನ್ನು ಪ್ರವೇಶಿಸಲು ಬಳಸುವ ಪಾಸ್‌ವರ್ಡ್, ವಿಶೇಷವಾಗಿ ನಿಮ್ಮ ಖಾತೆಯೊಂದಿಗೆ ಲಿಂಕ್ ಮಾಡಿದ್ದರೆ, ಅನನ್ಯವಾಗಿರಬೇಕು ಮತ್ತು ಇಮೇಲ್ ಪ್ರವೇಶಕ್ಕಾಗಿ ಮಾತ್ರ ಬಳಸಬೇಕು ಮತ್ತು ಯಾವುದೇ ಇತರ ವೆಬ್‌ಸೈಟ್ / ಅಪ್ಲಿಕೇಶನ್ ಅನ್ನು ಪ್ರವೇಶಿಸಲು ಬಳಸಬಾರದು.
- ವಿದೇಶಿ ರವಾನೆ, ಕಮಿಷನ್ ಸ್ವೀಕೃತಿ ಅಥವಾ ಲಾಟರಿ ಗೆಲುವುಗಳಿಗಾಗಿ ಆರಬಿಐನಲ್ಲಿ ನಿಮ್ಮ ಪರವಾಗಿ ಹಣವನ್ನು ಠೇವಣಿ ಮಾಡುವ ಸಲಹೆಗಳಿಂದ ದಾರಿ ತಪ್ಪಿಸಬೇಡಿ.
- ನಿಮ್ಮ ಹಣಕಾಸು ಸೇವಾ ಪೂರೈಕೆದಾರರಿಂದ ಎಚ್ಚರಿಕೆಗಳಿಗಾಗಿ ನಿಮ್ಮ ಇ-ಮೇಲ್ ಮತ್ತು ಫೋನ್ ಸಂದೇಶಗಳನ್ನು ನಿಯಮಿತವಾಗಿ ಪರಿಶೀಲಿಸಿ. ಕಾರ್ಡ್ / ಖಾತೆ / ವ್ಯಾಲೆಟ್ ಅನ್ನು ನಿರ್ಬಂಧಿಸಲು ನಿಮ್ಮ ಬ್ಯಾಂಕ್ / ಎನ್‌ಬಿಎಫ್‌ಸಿ / ಸೇವಾ ಪೂರೈಕೆದಾರರಿಗೆ ಗಮನಿಸಿದ ಯಾವುದೇ ಅನಧಿಕೃತ ವಹಿವಾಟನ್ನು ತಕ್ಷಣವೇ ವರದಿ ಮಾಡಿ, ಇದರಿಂದ ಯಾವುದೇ ಹೆಚ್ಚಿನ ನಷ್ಟವನ್ನು ತಡೆಯಿರಿ.
- ನಿಮ್ಮ ಕಾರ್ಡ್‌ಗಳನ್ನು ಸುರಕ್ಷಿತಗೊಳಿಸಿ ಮತ್ತು ವಹಿವಾಟುಗಳಿಗೆ ದೈನಂದಿನ ಮಿತಿಯನ್ನು ಹೊಂದಿಸಿ. ನೀವು ಮಿತಿಗಳನ್ನು ಹೊಂದಿಸಬಹುದು ಮತ್ತು ದೇಶೀಯ / ಅಂತರರಾಷ್ಟ್ರೀಯ ಬಳಕೆಗಾಗಿ ಸಕ್ರಿಯಗೊಳಿಸಬಹುದು / ನಿಷ್ಕ್ರಿಯಗೊಳಿಸಬಹುದು. ಇದು ವಂಚನೆಯಿಂದಾಗುವ ನಷ್ಟವನ್ನು ಮಿತಿಗೊಳಿಸಬಹುದು.

ದಿ ಮಹಾಲಿಂಗಪೂರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನಲ್ಲಿ 73ನೇ ಗಣರಾಜ್ಯೋತ್ಸವ ಆಚರಣೆ

ಮಹಾಲಿಂಗಪೂರ : ಬ್ಯಾಂಕಿನ ಆವರಣದಲ್ಲಿ 73ನೇ ಗಣರಾಜ್ಯೋತ್ಸವದ ನಿಮಿತ್ತವಾಗಿ ಏರ್ಪಡಿಸಿದ ಧ್ವಜಾರೋಹಣ ಕಾರ್ಯಕ್ರಮವನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಮಹಾಲಿಂಗಪ್ಪ ಇ. ಕೋಳಿಗುಡ್ಡ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಎಸ್.ಆರ್. ಹಿಪ್ಪರಗಿ, ಆಡಳಿತ ಮಂಡಳಿ ಸದಸ್ಯರುಗಳಾದ ಡಾ|| ಬಿ.ಎಸ್. ಅಂಗಿ, ಶ್ರೀ ಎಮ್.ವಿ. ಶಿರೋಳ, ಶ್ರೀ ಜಿ.ಎಸ್. ಮಠಪತಿ, ಶ್ರೀ ಬಿ.ಎಮ್. ಬಟಕುರ್ಕಿ, ಶ್ರೀ ವಿ.ಎಮ್. ಹಲಗತ್ತಿ, ಶ್ರೀ ಎಚ್.ಎನ್. ಬಾಡಗಿ, ಶ್ರೀ ಜಿ.ಆರ್. ಕಬಾಡಿ, ಶ್ರೀ ಪಿ.ಎಸ್. ಬೆಳಗಲಿ ಹಾಗೂ

ಊರಿನ ಗಣ್ಯರಾದ ಶ್ರೀ ಶ್ರೀಶೈಲಪ್ಪ ಉಳ್ಳಾಗಡ್ಡಿ, ಶ್ರೀ ಎಫ್.ಎಚ್. ಕುಂಟೋಜಿ, ಶ್ರೀ ಗೋಲೇಶ ಅಮ್ಮಣಗಿ, ಶ್ರೀಪಾದ ಗುಂಡಾ, ಶ್ರೀ ಸಂಗಪ್ಪ ಹಲ್ಲಿ, ಶ್ರೀ ದಾನಪ್ಪ ಶಿರೋಳ, ಶ್ರೀ ಅಶೋಕ ಓಸ್ವಾಲ್ ಹಾಗೂ ಇತರರು ಮತ್ತು ಬ್ಯಾಂಕಿನ ವ್ಯವಸ್ಥಾಪಕರಾದ ಶ್ರೀ ಎಸ್.ಎಮ್. ಗುಣದಾಳ ಮತ್ತು ಸಿಬ್ಬಂದಿಗಳಾದ ಶ್ರೀ ಎಸ್.ಆರ್. ಹಿರಡಿ, ಶ್ರೀಮತಿ ಎಸ್.ಜಿ. ಹುಬ್ಬಳ್ಳಿ, ಶ್ರೀ ಎಂ.ಎಂ. ಗುಜ್ಜರ, ಶ್ರೀ ಆರ್.ಎಸ್. ಮಠದ, ಶ್ರೀ ಎಸ್.ಎಸ್. ವಾಲಿಕಾರ, ಶ್ರೀ ಆರ್.ಎಸ್. ಕಾಗಿ ಹಾಗೂ ಇತರರು ಹಾಜರಿದ್ದರು.

ಇಫ್ಫೋ ಅಧ್ಯಕ್ಷರಾಗಿ ದಿಲೀಪ್ ಸಂಘಾನಿ ಆಯ್ಕೆ

ಗುಜರಾತಿನ ಮಾಜಿ ಸಚಿವರು, ರಾಷ್ಟ್ರೀಯ ಸಹಕಾರ ಯೂನಿಯನ್ ಅಧ್ಯಕ್ಷರಾದ ಶ್ರೀ ದಿಲೀಪ್ ಸಂಘಾನಿ ಅವರು ರಾಷ್ಟ್ರದ ಪ್ರತಿಷ್ಠಿತ ಇಫ್ಫೋ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.



ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ವಿ. ಅನಂತ ನಾಗೇಶ್ವರನ್

ನವದೆಹಲಿ: ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ನಡೆಯುತ್ತಿರುವಾಗಲೇ ಮುಖ್ಯ ಆರ್ಥಿಕ ಸಲಹೆಗಾರರಾಗಿ ವಿ. ಅನಂತ ನಾಗೇಶ್ವರನ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಈವರೆಗೆ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಕೆ.ವಿ.ಸುಬ್ರಮಣಿಯನ್ ಅವರ 3 ವರ್ಷದ ಅಧಿಕಾರಾವಧಿ ಮುಗಿದಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಾಗೇಶ್ವರನ್ ಅವರನ್ನು ನೇಮಕ ಮಾಡಿದೆ.



ಒಟಿಪಿ ಕೊಡುವ ಮುನ್ನ ಎಚ್ಚರ ಕೊರೊನಾ ವಾರಿಯನ್ಸ್ ಹೆಸರಿನಲ್ಲಿ ವಂಚನೆ ಸಾಧ್ಯತೆ

ಮೈಸೂರು : ಸೈಬರ್ ಕಳ್ಳರು ಕೊರೊನಾ ವಾರಿಯನ್ಸ್, ಆರೋಗ್ಯಾಧಿಕಾರಿಗಳು ಎಂದು ಹೇಳಿಕೊಂಡು ಸಾರ್ವಜನಿಕರಿಗೆ ಕರೆ ಮಾಡುತ್ತಿದ್ದಾರೆ. ಲಸಿಕೆ ನೋಂದಣಿ ಮಾಡಿಕೊಡುತ್ತೇವೆ ಅಂತಾ ಹೇಳಿ, ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ವಿವರಗಳನ್ನು ಪಡೆದು ವಂಚನೆ ಮಾಡುತ್ತಿದ್ದಾರೆ. ಹಾಗಾಗಿ ಸಾರ್ವಜನಿಕರು ಒಟಿಪಿ ಕೊಡುವ ಮುನ್ನ ಎಚ್ಚರಿಕೆಯಿಂದ ಇರಿ ಎಂದು ಮೈಸೂರಿನ ಎಸ್.ಪಿ. ಆರ್. ಚೇತನ್ ಸಲಹೆ ನೀಡಿದ್ದಾರೆ.

ಇಷ್ಟು ದಿನ ಸೈಬರ್ ಕಳ್ಳರು ಬ್ಯಾಂಕ್ ಅಧಿಕಾರಿಗಳು ಎಂದು ಹೇಳಿಕೊಂಡು, ನಿಮ್ಮ ಖಾತೆಗೆ ಬಹುಮಾನ ಬಂದಿದೆ. ನಿಮ್ಮ ಬ್ಯಾಂಕ್ ಸಂಖ್ಯೆ ಹೇಳಿ ಎಂದು ನಂಬರ್ ತೆಗೆದುಕೊಂಡು ಜನರನ್ನು ವಂಚಿಸಿ, ಅವರ ಖಾತೆಯಿಂದ ಹಣ ಕಳವು ಮಾಡುತ್ತಿದ್ದರು. ಆದರೆ ಈಗ ಕೋವಿಡ್ ಹೆಸರಿನಲ್ಲಿ ಲಸಿಕೆ ನೋಂದಣಿ ಮಾಡಿಕೊಡುತ್ತೇವೆ ಎಂದು ಹೇಳಿ ಒಟಿಪಿ ಮತ್ತು ಬ್ಯಾಂಕ್ ಮಾಹಿತಿ ಪಡೆದು ವಂಚಿಸುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಹಾಗಾಗಿ ಸಾರ್ವಜನಿಕರು ಮೊಬೈಲ್ ಒಟಿಪಿ ಕೊಡುವಾಗ ಎಚ್ಚರ ವಹಿಸಿ ಎಂದು ಅವರು ಸಲಹೆ ನೀಡಿದ್ದಾರೆ. ಆರೋಗ್ಯ ಇಲಾಖೆಯಿಂದ ಯಾವುದೇ ಅಧಿಕಾರಿಗಳು ಸಾರ್ವಜನಿಕರಿಗೆ ಕರೆ ಮಾಡಿ ಮಾಹಿತಿ ಪಡೆಯುವುದಿಲ್ಲ. ಜೊತೆಗೆ ಯಾವುದೇ ರೀತಿಯ ಲಿಂಕ್‌ನನ್ನು ಕಳಿಸುವುದಿಲ್ಲ. ಹಾಗಾಗಿ ಇಂತಹ ಕೆರೆಗಳಿಂದ ಮೋಸ ಹೋಗಬೇಡಿ. ಲಸಿಕೆ ಪಡೆಯಲು ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಿಂದ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇಲ್ಲವೇ ಮನೆಯ ಬಳಿಯೇ ಆರೋಗ್ಯ ಕಾರ್ಯಕರ್ತರು ಬಂದು ಲಸಿಕೆಯನ್ನು ನೀಡುತ್ತಾರೆ ಅಥವಾ ಆರೋಗ್ಯ ಕೇಂದ್ರಗಳಿಗೆ ಹೋಗಿ ಅಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದು. ಅಲ್ಲಿಯೂ ಕೇವಲ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಒಟಿಪಿ ನೀಡಿ. ಲಸಿಕೆ ತೆಗೆದುಕೊಳ್ಳಲು ಬ್ಯಾಂಕ್ ವಿವರ ಅಗತ್ಯವಿಲ್ಲ. ಕೇವಲ ಮೊಬೈಲ್ ನಂಬರ್ ಮತ್ತು ಆಧಾರ್ ಸಂಖ್ಯೆ ಸಾಕು ಎಂದಿದ್ದಾರೆ.



ಬಡ್ಡಿ ಇಳಿಕೆ ಸೌಲಭ್ಯ ಗ್ರಾಹಕರಿಗೆ ಕೊಡಿ, ಬ್ಯಾಂಕುಗಳಿಗೆ ಹೈಕೋರ್ಟ್ ಧ್ವಜ ಸ್ತಾಪನೆ

ಬೆಂಗಳೂರು : ಬ್ಯಾಂಕ್ ಸಾಲದ ಮೇಲಿನ ದರ ಕಡಿತಗೊಳಿಸಿರುವ ಸುತ್ತೋಲೆಯನ್ನು ಕೇವಲ ನೋಟೀಸ್ ಬೋರ್ಡ್‌ನಲ್ಲಿ ಅಂಟಿಸಿದರೆ ಅದು ಗ್ರಾಹಕರಿಗೆ ತಲುಪಿಸಿದಂತಾಗುವುದಿಲ್ಲ. ಅದನ್ನು ಗ್ರಾಹಕರ ಗಮನಕ್ಕೂ ತರಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಸುತ್ತೋಲೆ ಹೊರಡಿಸಿದ ದಿನದಿಂದ ಬಡ್ಡಿ ದರ ಕಡಿತದ ಪ್ರಯೋಜನ ನೀಡದಿರುವುದರ ವಿರುದ್ಧ ಗ್ರಾಹಕರ ಪರವಾಗಿ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಬ್ಯಾಂಕ್ ಸಲ್ಲಿಸಿದ್ದ ಮೇಲ್ಮನವಿ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಬ್ಯಾಂಕ್ ಮೇಲ್ಮನವಿಯನ್ನು ವಜಾಗೊಳಿಸಿರುವ ವಿಭಾಗೀಯ ಪೀಠ "ಈ ಪ್ರಕರಣದಲ್ಲಿ ಬ್ಯಾಂಕ್‌ನ ನಿಲುವು ತೃಪ್ತಿಕರವಾಗಿಲ್ಲ. ಬಡ್ಡಿ ದರ ಕಡಿತದ ಸುತ್ತೋಲೆ ಬ್ಯಾಂಕ್ ನೋಟೀಸ್ ಬೋರ್ಡ್‌ನಲ್ಲಿ ಹಾಕಿದರೆ ಅದು ವ್ಯಾಪಕವಾಗಿ ಪ್ರಚಾರವಾಗುವುದಿಲ್ಲ. ಅದು ಎಷ್ಟೋ ಗ್ರಾಹಕರ ಗಮನಕ್ಕೆ ಬಂದಿಲ್ಲದೆ ಇರಬಹುದು. ಹಾಗಾಗಿ, ಸುತ್ತೋಲೆಯನ್ನು ಗ್ರಾಹಕರಿಗೆ ಖುದ್ದಾಗಿ ತಲುಪಿಸಿದರೆ ಮಾತ್ರ ಅವರಿಗೆ ಮಾಹಿತಿ ನೀಡಿದಂತಾಗುತ್ತದೆ," ಎಂದು ಅಭಿಪ್ರಾಯಪಟ್ಟಿದೆ.

ಗ್ರಾಹಕರಿಗೆ ಸುತ್ತೋಲೆ ಹೊರಡಿಸಿದ ದಿನಾಂಕದಿಂದ ಬಡ್ಡಿ ದರ ಕಡಿತದ ಪ್ರಯೋಜನ ದೊರಕಿಸಿಕೊಡಬೇಕೆಂಬ ಏಕಸದಸ್ಯ ಪೀಠದ ಆದೇಶವನ್ನು ಎತ್ತಿ ಹಿಡಿದಿರುವ ವಿಭಾಗೀಯ ಪೀಠ "ಬ್ಯಾಂಕ್‌2010ರಲ್ಲಿ ಯಾವ ದಿನಾಂಕದಿಂದ ಬಡ್ಡಿ ದರ ಕಡಿತವಾಗುತ್ತದೆಂದು ಸುತ್ತೋಲೆ ಹೊರಡಿಸಿತ್ತೋ ಅಂದಿನಿಂದ ಅನ್ವಯವಾಗುವಂತೆ ಅರ್ಜಿದಾರರ ಗೃಹ ಸಾಲದ ಮೇಲಿನ ಬಡ್ಡಿಯನ್ನು ಕಡಿತಗೊಳಿಸಿ ಅದರ ಪ್ರಯೋಜನವನ್ನು ಅರ್ಜಿದಾರರಿಗೆ ವರ್ಗಾಯಿಸಬೇಕು," ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು? : ಬೆಂಗಳೂರಿನ ವಾಸಿ ಬಿ.ಎಸ್. ಶೇಖರ್ 2007ರ ಫೆ. 14ರಂದು ಪ್ರತಿವಾದಿ ಕೆನರಾ ಬ್ಯಾಂಕ್‌ನಿಂದ ಶೇ. 11.75ರ ಬಡ್ಡಿಗೆ ಸಾಲ ಪಡೆದಿದ್ದರು. ಬ್ಯಾಂಕ್‌2010ರ ಜು. 1ರಿಂದ ಅನ್ವಯವಾಗುವಂತೆ ಬ್ಯಾಂಕ್ ಬಡ್ಡಿ ದರವನ್ನು ಶೇ. 8.25ಕ್ಕೆ ಕಡಿತಗೊಳಿಸಿತ್ತು. ಆದರೆ, ಇದರ ಮಾಹಿತಿ ಅರ್ಜಿದಾರರಿಗೆ ತಿಳಿದಿರಲಿಲ್ಲ. ಆದರೆ, ಅವರಿಗೆ ತಡವಾಗಿ ಬಡ್ಡಿದರ ಕಡಿತದ ಮಾಹಿತಿ ಲಭ್ಯವಾಗಿ 2017ರ ಜ. 24ರಂದು ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿ ಬಡ್ಡಿ ದರ ಕಡಿತದ ಪ್ರಯೋಜನ ನೀಡುವಂತೆ ಕೋರಿದ್ದರು. ಬ್ಯಾಂಕ್ 2017ರ ಜ. 24ರಿಂದ



ಅನ್ವಯವಾಗುವಂತೆ ಮಾತ್ರ ಬಡ್ಡಿ ದರ ಕಡಿತಗೊಳಿಸಿತ್ತು.

ಹಾಗಾಗಿ ಅರ್ಜಿದಾರರು, 2010ರಿಂದಲೇ ಬ್ಯಾಂಕ್ ಬಡ್ಡಿ ದರ ಕಡಿತಗೊಳಿಸಿದ್ದರೂ ತಮಗೆ ಅದರ ಪ್ರಯೋಜನ ನೀಡಿಲ್ಲ. ಆ ಬಗ್ಗೆ ಬ್ಯಾಂಕ್‌ಗೆ ನಿರ್ದೇಶನ ನೀಡಬೇಕೆಂದು ಬ್ಯಾಂಕಿಂಗ್ ಓಂಬುಡ್ಸ್‌ಮನ್‌ಗೆ ದೂರು ನೀಡಿದ್ದರು. ಆ ದೂರನ್ನು ಪರಿಶೀಲಿಸಿದ ಓಂಬುಡ್ಸ್‌ಮನ್ ಅದರಲ್ಲಿ ಹುರುಳಿಲ್ಲ, ಬ್ಯಾಂಕ್ ಸರಿಯಾದ ಕ್ರಮ ಕೈಗೊಂಡಿದೆ ಎಂದು ದೂರು ವಜಾಗೊಳಿಸಿದ್ದರು. ಆ ಆದೇಶ ಪ್ರಶ್ನಿಸಿ ಶೇಖರ್ ಹೈಕೋರ್ಟ್ ಏಕಸದಸ್ಯ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದರು. ಏಕಸದಸ್ಯ ಪೀಠ, 2010ರಿಂದ ಅನ್ವಯವಾಗುವಂತೆ ಬಡ್ಡಿ ದರ ಕಡಿತದ ಪ್ರಯೋಜನ ಅರ್ಜಿದಾರರಿಗೆ ನೀಡಬೇಕೆಂದು ಆದೇಶ ನೀಡಿತ್ತು.

ಗ್ರಾಹಕರಿಗೆ ಅನ್ವಯ ಹೇಗೆ? : ಬ್ಯಾಂಕ್‌ಗಳ ಬಡ್ಡಿ ದರ ಆಗಾಗ ಏರಿಳಿತ ಆಗುತ್ತಿರುತ್ತದೆ. ಆದರೆ ಬಡ್ಡಿ ದರ ಏರಿದರೆ ಬ್ಯಾಂಕ್‌ಗಳು ತಕ್ಷಣವೇ ಅದನ್ನು ಸಾಲ ಪಡೆದ ಗ್ರಾಹಕರ ಮೇಲೆ ಹೇರುತ್ತವೆ. ಆದರೆ ಬಡ್ಡಿ ದರ ಇಳಿಕೆ ಆದರೆ ಮಾತ್ರ ಬ್ಯಾಂಕ್‌ಗಳು ಈ ಸೌಲಭ್ಯವನ್ನು ಸ್ವಯಂಪ್ರೇರಿತವಾಗಿ ಗ್ರಾಹಕರಿಗೆ ವರ್ಗಾಯಿಸುವುದಿಲ್ಲ. ಗ್ರಾಹಕರು ಬ್ಯಾಂಕ್ ಶಾಖೆಗೆ ಬಂದು ಅರ್ಜಿ ಸಲ್ಲಿಸಿದರೆ ಮಾತ್ರ ಬಡ್ಡಿ ಕಡಿಮೆ ಮಾಡುತ್ತಾರೆ. ಈ ಕ್ರಮದಿಂದ ಬ್ಯಾಂಕ್‌ಗಳಿಗೆ ಲಾಭವಾದರೆ, ಗ್ರಾಹಕರಿಗೆ ನಷ್ಟವಾಗುತ್ತಿದೆ.

ಈ ವರ್ಷ ಆರ್ಥಿಕತೆ ಶೇ.9ರಷ್ಟು ಪ್ರಗತಿ

ದೊಡ್ಡ ಆರ್ಥಿಕತೆಗಳ ಪೈಕಿ ಭಾರತದ ಬೆಳವಣಿಗೆ ದರವೇ ಅತಿ ದೊಡ್ಡದು ವಿಶ್ವದ ಬಹುತೇಕ ದೇಶಗಳ ಜಿಡಿಪಿ ದರ ಇಳಿಕೆ : ಐಎಂಎಫ್ ಅಂದಾಜು

ವಾಷಿಂಗ್ಟನ್ : ಒಮಿಕೋನ್ ವೈರಸ್ ಹಾವಳಿ, ಇಂಧನ ದರ ಏರಿಕೆ ಮತ್ತು ಹಣದುಬ್ಬರದ ಪರಿಣಾಮ 2022ರಲ್ಲಿ ವಿಶ್ವದ ಆರ್ಥಿಕತೆ ಅಭಿವೃದ್ಧಿ ದರ ಕುಸಿತವಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂದಾಜು ಮಾಡಿದೆ. 2022ರಲ್ಲಿ ಜಾಗತಿಕ ಆರ್ಥಿಕತೆ 5.9ರಷ್ಟು ವೃದ್ಧಿಯಾಗಲಿದೆ ಎಂದು ಕಳೆದ ವರ್ಷ ಅಂದಾಜಿಸಲಾಗಿತ್ತು. ಆದರೆ ಇದೀಗ ಅದನ್ನು ಶೇ.4.4ಕ್ಕೆ ಇಳಿಸಲಾಗಿದೆ.

ಜೊತೆಗೆ ಅಮೆರಿಕ, ಚೀನಾ, ಫ್ರಾನ್ಸ್, ಬ್ರಿಟನ್ ಸೇರಿದಂತೆ ವಿಶ್ವದ ಬಹುತೇಕ ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ದೇಶಗಳ ಆರ್ಥಿಕ ಪ್ರಗತಿ

ದರವು 2021ಕ್ಕೆ ಹೋಲಿಸಿದರೆ 2022ರಲ್ಲಿ ಕುಂಠಿತವಾಗಲಿದೆ. ಆದರೆ ಭಾರತ 2022ರಲ್ಲೂ ಶೇ.9ರಷ್ಟು ಪ್ರಗತಿ ದರ ದಾಖಲಿಸಲಿದೆ ಎಂದು ಐಎಂಎಫ್ ಅಂದಾಜಿಸಿದೆ. ಇದು ವಿಶ್ವದ ಬೃಹತ್ ಆರ್ಥಿಕತೆಗಳಿಗೆ ಹೋಲಿಸಿದರೆ ದೊಡ್ಡಮಟ್ಟಿನ ಪ್ರಗತಿಯಾಗಿದೆ.

ಅಮೆರಿಕದ ಜಿಡಿಪಿ ಪ್ರಗತಿ ದರವನ್ನು ಈ ಹಿಂದೆ ಅಂದಾಜಿಸಿದ್ದ ಶೇ.5.6ರ ಬದಲು ಶೇ.4ಕ್ಕೆ, ಫ್ರಾನ್ಸ್ ದರ ಶೇ.6.7ರಿಂದ ಶೇ.3.5ಕ್ಕೆ, ಇಟಲಿ ದರ ಶೇ.6.2ರಿಂದ ಶೇ.3.8ಕ್ಕೆ ಕೆನಡಾ ದರ ಶೇ.4.7ರಿಂದ ಶೇ.4.1ಕ್ಕೆ, ಚೀನಾ ದರ ಶೇ.8.1ರಿಂದ ಶೇ.4.8ಕ್ಕೆ ಇಳಿಯಲಿದೆ ಎಂದು ಹೇಳಿದೆ.

ಭಾರತದ ಪ್ರಗತಿ : 2020-21ರಲ್ಲಿ ಭಾರತದ ಆರ್ಥಿಕತೆ ಭಾರೀ ಕುಸಿತ ಕಂಡು ಶೇ.7.3ಕ್ಕೆ ತಲುಪಿತ್ತು. ಕಳೆದ ವರ್ಷ ಶೇ.9ರ ಪ್ರಗತಿ ದಾಖಲಿಸಿತ್ತು. 2022ರಲ್ಲೂ ಭಾರತ ಶೇ.9ರಷ್ಟು ಪ್ರಗತಿ ದರ ದಾಖಲಿಸಲಿದೆ ಎಂದು ಐಎಂಎಫ್ ತನ್ನ ವರದಿಯಲ್ಲಿ ಹೇಳಿದೆ.

ಅಗ್ಗ ಬಡ್ಡಿದರದಲ್ಲ ಚಿನ್ನದ ಸಾಲ ನೀಡುವ ಬ್ಯಾಂಕ್‌ಗಳು : ಇಲ್ಲದೆ ವಿವರ

► ಮಯೂರಿ ಎನ್.

ಭಾರತೀಯರು ಚಿನ್ನವನ್ನು ಅಧಿಕವಾಗಿ ಇಷ್ಟ ಪಡುತ್ತಾರೆ. ಭಾರತದಲ್ಲಿ ಚಿನ್ನ ಸಂಸ್ಕೃತಿಯ ಪ್ರತೀಕ, ಶ್ರೀಮಂತಿಕೆಯ ಪ್ರತೀಕ ಕೂಡಾ ಹೌದು. ಈ ಚಿನ್ನವು ನಗದು ಕೊರತೆಯ ಸಮಯದಲ್ಲಿ ತಮ್ಮ ಸಹಾಯಕ್ಕೆ ಬರುವ ಸಂಕಷ್ಟದಲ್ಲಿರುವ ಸ್ನೇಹಿತ ಎಂದು ಭಾರತೀಯರು ನಂಬಿದ್ದಾರೆ. ನಿಜವಾಗಿಯೂ ಕೂಡಾ ಕಷ್ಟದ ಸಮಯದಲ್ಲಿ, ಚಿನ್ನವು ರಕ್ಷಣೆಗೆ ಬರುತ್ತದೆ. ಕೇಂದ್ರ ಸರ್ಕಾರ ಚಿನ್ನದ ಮೇಲೆ ಹೂಡಿಕೆಯನ್ನು ಬೆಂಬಲಿಸುತ್ತಿದ್ದು, ಕೇಂದ್ರ ಬಜೆಟ್ 2022ರಲ್ಲೂ ಚಿನ್ನದ ಮೇಲಿನ ಹೂಡಿಕೆ, ಆಮದು ಮೇಲಿನ ಸುಂಕ ಇಳಿಕೆಯನ್ನು ಗ್ರಾಹಕರು ಬಯಸುತ್ತಿದ್ದಾರೆ. ಇದಕ್ಕೆ ತಕ್ಕಂತೆ ಬ್ಯಾಂಕುಗಳು ಸಾಲದ ಮೇಲೆ ಬಡ್ಡಿದರ ತಗ್ಗಿಸುತ್ತಿವೆ.

ಚಿನ್ನದ ಸಾಲವು ಚಿನ್ನದಿಂದ ಬೆಂಬಲಿತ ಸಾಲವಾಗಿದೆ. ಇದು ಸುರಕ್ಷಿತ ಸಾಲವಾಗಿದ್ದು, ಇದರಲ್ಲಿ ಸಾಲ ನೀಡುವ ಬ್ಯಾಂಕ್ ಚಿನ್ನದ ವಸ್ತುಗಳನ್ನು ಮೇಲಾಧಾರವಾಗಿ ತೆಗೆದುಕೊಂಡು ಸಾಲವನ್ನು ನೀಡುತ್ತದೆ. ಉದಾಹರಣೆಗೆ ಚಿನ್ನಾಭರಣಗಳು, ಆಭರಣಗಳು, ಇತ್ಯಾದಿಗಳನ್ನು ಅಡವಿಟ್ಟು ಸಾಲ ಪಡೆಯುವುದು ಆಗಿದೆ. ಸಾಲಗಾರನಿಗೆ ಈ ಚಿನ್ನವನ್ನು ಭದ್ರತೆಯಾಗಿ ಸಾಲ ಹಣಕಾಸು ಸಂಸ್ಥೆಯಿಂದ ಹಣವನ್ನು ಸಾಲವಾಗಿ ಪಡೆಯುವಾಗ ವೈಯಕ್ತಿಕ ಸಾಲದ ಬದಲಿಗೆ ಚಿನ್ನದ ಸಾಲವನ್ನು ಬಳಸಬಹುದು. ಆದರೆ ನಮ್ಮ ರಾಷ್ಟ್ರದಲ್ಲಿ ಈ ಕೆಲವು ಪ್ರಮುಖ ಬ್ಯಾಂಕುಗಳು ಚಿನ್ನದ ಸಾಲದ ಮೇಲೆ ಕಡಿಮೆ ಬಡ್ಡಿದರವನ್ನು ವಿಧಿಸುತ್ತವೆ. ಅಗ್ಗದ ಬಡ್ಡಿದರದಲ್ಲಿ ಚಿನ್ನದ ಸಾಲವನ್ನು ನೀಡುತ್ತದೆ. ಹಾಗಾದರೆ ಆ ಬ್ಯಾಂಕುಗಳು ಯಾವುದು ಎಷ್ಟು ಬಡ್ಡಿ ವಿಧಿಸುತ್ತದೆ ಎಂದು ತಿಳಿಯಲು ಮುಂದೆ ಓದಿ..

ಪ್ರಮುಖ ಬ್ಯಾಂಕುಗಳಲ್ಲಿ ಚಿನ್ನದ ಸಾಲ : ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಶೇ.7.00ರಷ್ಟು ಬಡ್ಡಿದರವಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಚಿನ್ನದ ಸಾಲಕ್ಕೆ ಶೇ.7.00ರಿಂದ ಶೇ.ಕಡ 7.50ರಷ್ಟು ಬಡ್ಡಿದರವನ್ನು ವಿಧಿಸಲಾಗುವುದು. ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್‌ಗಳು ಶೇ.7.00ರಿಂದ ಶೇ.ಕಡ 7.50ರಷ್ಟು ಬಡ್ಡಿದರವನ್ನು ವಿಧಿಸುತ್ತದೆ. ಯೂನಿಯನ್ ಬ್ಯಾಂಕ್ ಶೇ.ಕಡ 7.25ರಿಂದ ಶೇ.8.25ರಷ್ಟು ಬಡ್ಡಿದರವನ್ನು ವಿಧಿಸುತ್ತದೆ. ಕೆನರಾ ಬ್ಯಾಂಕ್ ಶೇ.7.35ರಷ್ಟು ಬಡ್ಡಿದರವನ್ನು ವಿಧಿಸುತ್ತದೆ. ಇಂಡಿಯನ್ ಬ್ಯಾಂಕ್ ಶೇ.7.50ರಿಂದ ಶೇ.8ರಷ್ಟು ಬಡ್ಡಿದರವನ್ನು ವಿಧಿಸುತ್ತದೆ.

ಚಿನ್ನದ ಸಾಲವನ್ನು ಪಾವತಿಸದಿದ್ದರೆ ಏನಾಗುತ್ತದೆ? : ಎಚ್‌ಡಿಎಫ್‌ಸಿ ಬ್ಯಾಂಕ್ ವೆಬ್‌ಸೈಟ್ ಪ್ರಕಾರ, "ಚಿನ್ನದ ಸಾಲವನ್ನು ಮರುಪಾವತಿ ಮಾಡದಿದ್ದಲ್ಲಿ, ಇಎಂಐ ಪಾವತಿಯ ಕುರಿತು ಸಾಲಗಾರನಿಗೆ ಇಮೇಲ್ ಮತ್ತು ಎಸ್‌ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತದೆ. ನಿಗದಿತ ಸಮಯ ಕಳೆದ ನಂತರ ಕೆಲವು ದಂಡ ಶುಲ್ಕಗಳು ಅಥವಾ ಬಡ್ಡಿ ದರಗಳನ್ನು ಚಿನ್ನದ ಸಾಲದ ಮೊತ್ತದ ಮೇಲೆ ವಿಧಿಸಲಾಗುತ್ತದೆ. ಬ್ಯಾಂಕ್ ನಿಗದಿಪಡಿಸಿದ ಸಮಯದ ಚೌಕಟ್ಟಿನೊಳಗೆ ಸಾಲ ಪಡೆದವರು ಚಿನ್ನದ ಸಾಲದ ಮೊತ್ತವನ್ನು ಪಾವತಿಸದಿದ್ದರೆ, ಸಾಲದ ಹಣವನ್ನು ಮರುಪಾವತಿಸಲು ಬ್ಯಾಂಕ್ ಚಿನ್ನದ ಆಭರಣಗಳನ್ನು ಮಾರಾಟ ಮಾಡುತ್ತದೆ ಅಥವಾ ಹರಾಜು ಮಾಡುತ್ತದೆ.



ಕನಿಷ್ಠ ಮತ್ತು ಗರಿಷ್ಠ ಚಿನ್ನದ ಸಾಲದ ಮೊತ್ತ : ಒಬ್ಬ ವ್ಯಕ್ತಿಯು ಚಿನ್ನದ ಆಭರಣವನ್ನು ಅಡವಿಟ್ಟು ಸಾಲವನ್ನು ಪಡೆಯಬಹುದಾದದ ಹಣದ ಮೊತ್ತವು ಸಾಲ ನೀಡುವ ಬ್ಯಾಂಕುಗಳ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ ಐಸಿಐಐಐ ಬ್ಯಾಂಕ್ 10,000 ರೂ.ನಿಂದ 1 ಕೋಟಿ ರೂ.ವರೆಗೆ ಚಿನ್ನದ ಸಾಲವನ್ನು ನೀಡುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 20,000 ರಿಂದ 20 ಲಕ್ಷದವರೆಗೆ ಚಿನ್ನದ ಸಾಲಗಳನ್ನು ಒದಗಿಸುತ್ತದೆ. ಮತ್ತೊಂದೆಡೆ, ಮುತ್ಯೂಟ್ ಫೈನಾನ್ಸ್ ಯಾವುದೇ ಗರಿಷ್ಠ ನಿರ್ಬಂಧವಿಲ್ಲದೆ ರೂ 1,500 ರಿಂದ ಪ್ರಾರಂಭವಾಗುವ ಚಿನ್ನದ ಸಾಲಗಳನ್ನು ನೀಡುತ್ತದೆ.

ಚಿನ್ನದ ಸಾಲದ ಸ್ವತ್ತುಮರುಸ್ವಾಧೀನ ಪಡೆಯುವುದು ಹೇಗೆ? : ನೀವು ಇಎಂಐ ಮರುಪಾವತಿ ಯೋಜನೆಯೊಂದಿಗೆ ಚಿನ್ನದ ಸಾಲವನ್ನು ಹೊಂದಿದ್ದರೆ ನೀವು ಸಾಲದ ಪೂರ್ಣಗೊಳ್ಳುವ ಮೊದಲು ನೀವು ಪೂರ್ಣ ಮೊತ್ತವನ್ನು ಪಾವತಿಸುವ ಆಯ್ಕೆಯನ್ನು ಹೊಂದಿರುತ್ತೀರಿ. ಆದಾಗ್ಯೂ, ಚಿನ್ನದ ಸಾಲವನ್ನು ಸಾಮಾನ್ಯವಾಗಿ ನೀವು ಅವಧಿ ಪೂರ್ವ ಮುಕ್ತಾಯ ಮಾಡಬೇಕಾದರೆ ಕೆಲವು ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಶುಲ್ಕ ಬ್ಯಾಂಕ್‌ಗಳ ಮೇಲೆ ಆಧಾರಿತವಾಗಿದೆ.

ಚಿನ್ನದ ಸಾಲದ ಅವಧಿ : ಚಿನ್ನದ ಸಾಲದ ಅವಧಿಯು ಸಾಲ ನೀಡುವ ಬ್ಯಾಂಕ್‌ನ ಮೇಲೆ ಅವಲಂಬಿತವಾಗಿರುತ್ತದೆ. ಚಿನ್ನದ ಸಾಲದ ಅವಧಿಯು ಸಹ ಭಿನ್ನವಾಗಿರುತ್ತದೆ. ಉದಾಹರಣೆಗೆ, ಎಚ್‌ಡಿಎಫ್‌ಸಿ ಬ್ಯಾಂಕ್ ಮೂರು ತಿಂಗಳಿಂದ 24 ತಿಂಗಳವರೆಗಿನ ನಿಯಮಗಳೊಂದಿಗೆ ಚಿನ್ನದ ಸಾಲಗಳನ್ನು ನೀಡುತ್ತದೆ. ಎಸ್‌ಬಿಐ ಚಿನ್ನದ ಸಾಲಕ್ಕೆ ಗರಿಷ್ಠ ಮರುಪಾವತಿ ಅವಧಿಯು 36 ತಿಂಗಳುಗಳು ಆಗಿದೆ. ಮುತ್ಯೂಟ್ ಫೈನಾನ್ಸ್ ವಿವಿಧ ಮರುಪಾವತಿ ನಿಯಮಗಳನ್ನು ಹೊಂದಿದೆ.

ಅಗತ್ಯವಿರುವ ದಾಖಲೆಗಳೇನು? : ಚಿನ್ನದ ಸಾಲವನ್ನು ಪಡೆಯಲು, ನೀವು ಬ್ಯಾಂಕ್‌ಗೆ ಹಲವಾರು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ನಿಮ್ಮ ಗುರುತಿನ ಪುರಾವೆಗಳು (ಪ್ಯಾನ್, ಆಧಾರ್, ಇತ್ಯಾದಿ) ಮತ್ತು ವಿಳಾಸದ ಪುರಾವೆ (ಆಧಾರ್, ಪಾಸ್‌ಪೋರ್ಟ್, ಮತದಾರರ ಐಡಿ ಕಾರ್ಡ್ ಇತ್ಯಾದಿ), ಸಾಮಾನ್ಯವಾಗಿ ಅಗತ್ಯವಿರುತ್ತದೆ. ಜೊತೆಗೆ ನಿಮ್ಮ ಫೋಟೋ ಕೂಡಾ ಬೇಕಾಗಿದೆ. ಅಗತ್ಯವಿರುವ ಯಾವುದೇ ಹೆಚ್ಚುವರಿ ದಾಖಲೆಗಳು ಸಾಲ ನೀಡುವ ಬ್ಯಾಂಕ್‌ಗಳ ಮೇಲೆ ಅವಲಂಬಿತವಾಗಿದೆ.

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ಪಂಜಾಬ ಮತ್ತು ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್‌ನ್ನು ಯೋನಿಟ್ ಸ್ಕಾಲ್ ಫೈನಾನ್ಸ್ ಬ್ಯಾಂಕಿನೊಂದಿಗೆ ವಿಲೀನಗೊಳಿಸುವ ಕರುಡು ಯೋಜನೆಯನ್ನು ರಿಜರ್ವ್ ಬ್ಯಾಂಕು ಪ್ರಕಟಿಸಿತ್ತು. ಕರುಡು ಯೋಜನೆ ಜಾರಿಯಾದರೆ ಪಿಎಂಸಿ ಬ್ಯಾಂಕಿನಲ್ಲಿ ಠೇವಣಿ ಇರಿಸಿದ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ತುಂಬ ಹಾನಿಯಾಗುವುದರಿಂದ ಕರುಡು ಯೋಜನೆಯಲ್ಲಾಗಬೇಕಾದ ಸುಧಾರಣೆಯನ್ನು ಸೂಚಿಸಿ ರಿಜರ್ವ್ ಬ್ಯಾಂಕಿಗೆ ನಮ್ಮ ಬ್ಯಾಂಕಿನಿಂದ ಮತ್ತು ಮಹಾಮಂಡಳದಿಂದ ವಿನಂತಿ ಸಲ್ಲಿಸಲಾಗಿತ್ತು. ಈಗ ಕೇಂದ್ರ ಸರ್ಕಾರ ವಿಲೀನದ ಅಧಿಸೂಚನೆ ಜಾರಿಗೊಳಿಸಿದ್ದು ಜನವರಿ 26, 2022 ರಿಂದ ಹೊಸ ಹೆಸರಿನೊಂದಿಗೆ ಪಿಎಂಸಿ ಬ್ಯಾಂಕಿನ ಶಾಖೆಗಳು ತೆರೆದಿವೆ. ಸರ್ಕಾರದ ಅಧಿಸೂಚನೆಯಲ್ಲಿ ಠೇವಣಿ ಇರಿಸಿದ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಅನುಕೂಲಕರ ಅಂಶಗಳೇನಾದರೂ ಇವೆಯೇ? ಈ ವಿಲೀನದ ನಂತರ, ಪಿಎಂಸಿ ಬ್ಯಾಂಕಿನಲ್ಲಿ ಠೇವಣಿ ಇರಿಸಿದ ಪಟ್ಟಣ ಸಹಕಾರ ಬ್ಯಾಂಕುಗಳ ಆರ್ಥಿಕ ಸ್ಥಿತಿಯ ಮೇಲೆ ಆಗುವ ಪರಿಣಾಮವೇನು?

- ಪಟ್ಟಣ ಸಹಕಾರ ಬ್ಯಾಂಕ್ ಲಿ. ಉತ್ತರ ಕನ್ನಡ ಜಿಲ್ಲೆ.

ಉತ್ತರ : ಪಟ್ಟಣ ಸಹಕಾರ ಬ್ಯಾಂಕುಗಳು ಪಿಎಂಸಿ ಬ್ಯಾಂಕಿನಲ್ಲಿ ಇಟ್ಟ ಠೇವಣಿಯ ಶೇ.80 ರಷ್ಟು ಮೊತ್ತಕ್ಕೆ ಯುನಿಟ್ ಸ್ಕಾಲ್ ಫೈನಾನ್ಸ್ ಬ್ಯಾಂಕಿನ ಶಾಶ್ವತ ಸಂಚಿತವಲ್ಲದ ಪ್ರಾಶಸ್ತ್ಯ ಷೇರುಗಳನ್ನು ಮತ್ತು ಉಳಿದ ಮೊತ್ತಕ್ಕೆ (ಶೇ.20ರಷ್ಟು) ಈಕ್ವಿಟಿ ವಾರಂಟ್‌ಗಳನ್ನು ನೀಡಲಾಗುವುದು. ಪ್ರಾಶಸ್ತ್ಯ ಷೇರುಗಳಿಗೆ ಶೇ.1 ರಷ್ಟು ಡಿವಿಡೆಂಡ್ ನೀಡಲಾಗುವುದು. ಇದು ಕರುಡು ಯೋಜನೆಯಲ್ಲಿ ಸೂಚಿಸಿದಂತೆಯೇ ಇದೆ. ಕರುಡು ಯೋಜನೆಯಂತೆ, ಹತ್ತು ವರ್ಷಗಳ ನಂತರ

ಪ್ರಾಶಸ್ತ್ಯ ಷೇರುಗಳ ಮೇಲೆ ಡಿವಿಡೆಂಡ್ ಪ್ರಮಾಣದ ಹೆಚ್ಚಳ ಅಥವಾ ಷೇರು ಮೊತ್ತವನ್ನು ಹಿಂತಿರುಗಿಸುವ ಸಾಧ್ಯತೆ ಇತ್ತು. ಪಿಎಂಸಿ ಬ್ಯಾಂಕು ತನ್ನ ಶೇ.70ರಷ್ಟು ಸಾಲವನ್ನು HDIL ಎಂಬ ಒಂದೇ ಕಂಪನಿಗೆ ಬೇನಾಮಿ ಖಾತೆಗಳ ಮೂಲಕ ನೀಡಿತ್ತು. ಆದ್ದರಿಂದ, ಆ ಕಂಪನಿಗೆ ನೀಡಿದ ಸುಸ್ತಿ ಸಾಲದಲ್ಲಿ ಅಸಲಿಗಿಂತ ಜಾಸ್ತಿ ವಸೂಲಾತಿಯಾದರೆ ಮಾತ್ರ ಅಸಲಿಗಿಂತ ಅಧಿಕ ವಸೂಲಾದ ಮೊತ್ತವನ್ನು ಪ್ರಾಶಸ್ತ್ಯ ಷೇರುದಾರರಿಗೆ ಅವರು ಹೊಂದಿರುವ ಷೇರುಗಳ ಅನುಪಾತದಲ್ಲಿ ಹಂಚಲಾಗುವುದು. ಆದ್ದರಿಂದ, ಪಿಎಂಸಿ ಬ್ಯಾಂಕು HDILಗೆ ನೀಡಿದ ಸಾಲ ವಸೂಲಾಗದಿದ್ದಲ್ಲಿ ಅಥವಾ ವಸೂಲಾತಿ ಕೇವಲ ಅಸಲಿಗೆ ಸೀಮಿತವಾಗಿದ್ದಲ್ಲಿ, ಪ್ರಾಶಸ್ತ್ಯ ಸಾಲಗಳ ಮರುಪಾವತಿಗೆ ವ್ಯವಧಾನವಿಲ್ಲ. ಆದಾಗ್ಯೂ, 21 ವರ್ಷಗಳ ನಂತರ HDILನ ಸುಸ್ತಿಸಾಲದ ಶೇ.70ರಷ್ಟಾದರೂ ಅಸಲು ವಸೂಲಾಗಿದ್ದರೆ ಮತ್ತು ಇತರ ಅನೇಕ ಷರತ್ತುಗಳೊಂದಿಗೆ ಪ್ರಾಶಸ್ತ್ಯ ಷೇರುದಾರರು ವರ್ಷಕ್ಕೆ ಶೇ.1 ರಷ್ಟು ಪ್ರಮಾಣದಲ್ಲಿ ಷೇರು ಮೊತ್ತವನ್ನು ಹಿಂಪಡೆಯುವ ಪ್ರಾವಧಾನವಿದೆ. ಆದ್ದರಿಂದ, ದೀರ್ಘಕಾಲದ ವರೆಗೆ ಈ ಪ್ರಾಶಸ್ತ್ಯ ಷೇರುಗಳು ಬ್ಯಾಂಕಿನ ಆದಾಯವಿಲ್ಲದ ಆಸ್ತಿಯಾಗಿ ಉಳಿಯುವ ಸಾಧ್ಯತೆಯೇ ಹೌದು.

ಪಟ್ಟಣ ಸಹಕಾರ ಬ್ಯಾಂಕುಗಳು ಪಿಎಂಸಿ ಬ್ಯಾಂಕಿನಲ್ಲಿಟ್ಟ ಠೇವಣಿ ಮೇಲೆ ಸೆಪ್ಟೆಂಬರ್ 2019ರ ನಂತರ ಬಡ್ಡಿ ಪಡೆದಿರಲಿಲ್ಲ. ಸರ್ಕಾರದ ಆದೇಶದಂತೆ, ಮಾರ್ಚ್ 31, 2021ರವರೆಗೆ ಠೇವಣಿ ಮೇಲೆ ಬಡ್ಡಿ ದೊರೆಯಲಿದ್ದು, ಆ ಬಡ್ಡಿಯನ್ನು ಪ್ರಾಶಸ್ತ್ಯ ಷೇರು ಮತ್ತು ಇಕ್ವಿಟಿ ವಾರಂಟ್ ರೂಪದಲ್ಲಿ ಪಡೆಯಬಹುದಾಗಿದೆ. ತಕ್ಷಣ ಬ್ಯಾಂಕುಗಳು 18 ತಿಂಗಳ ಬಡ್ಡಿ ಮೊತ್ತವನ್ನು ಆದಾಯವೆಂದು ಪರಿಗಣಿಸಬಹುದು. ಅಲ್ಲದೆ ಬ್ಯಾಂಕುಗಳು ಠೇವಣಿ ಮೇಲೆ ಮಾಡಿದ ಅನುವನ್ನು ಕೂಡಾ ಹಿಂದಕ್ಕೆ ಪಡೆಯಬಹುದಲ್ಲದೆ, ಸುಸ್ತಿ ಠೇವಣಿ ಮೇಲೆ ಮುಂದೆ ಅನುವು ಮಾಡುವ ಸಾಧ್ಯತೆ ಬಹಳ ವಿರಳ. ಇದರಿಂದಾಗಿ, ಅಲ್ಪಾವಧಿಯಲ್ಲಿ ಬ್ಯಾಂಕಿನ ಆರ್ಥಿಕ ಪರಿಸ್ಥಿತಿ ಸುಧಾರಿಸಿದರೂ, ದೀರ್ಘಕಾಲದಲ್ಲಿ ಬ್ಯಾಂಕಿನ ಆದಾಯದಲ್ಲಿ ಕಡಿತವಾಗುತ್ತದೆ.

ಬ್ಯಾಡ್ ಬ್ಯಾಂಕ್ ಆರಂಭಕ್ಕೆ ಅನುಮೋದನೆ ಪೂರ್ಣ

ಮುಂಬೈ: ಬ್ಯಾಡ್ ಬ್ಯಾಂಕ್ ಅಥವಾ ರಾಷ್ಟ್ರೀಯ ಆಸ್ತಿ ಪುನರ್ ರಚನಾ ಕಂಪನಿಯು (ಎನ್‌ಎಆರ್‌ಸಿಎಲ್) ಕಾರ್ಯಾಚರಣೆ ಆರಂಭಿಸಲು ಅಗತ್ಯವಿರುವ ಎಲ್ಲ ಅನುಮೋದನೆಗಳನ್ನು ಪಡೆದುಕೊಂಡಿದ್ದು, ಒಟ್ಟು 38 ಎನ್‌ಪಿಎ (ಅನುತ್ಪಾದಕ ಸಾಲ) ಖಾತೆಗಳು ಈ ಕಂಪನಿಗೆ ವರ್ಗಾವಣೆ ಆಗಲಿವೆ. ಇಷ್ಟು ಖಾತೆಗಳಲ್ಲಿನ ಸಾಲದ ಒಟ್ಟು ಮೊತ್ತವು ರೂ.82,845 ಕೋಟಿ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಅಧ್ಯಕ್ಷ ದಿನೇಶ್ ಖರಾ ಹೇಳಿದ್ದಾರೆ.

38 ಎನ್‌ಪಿಎ ಖಾತೆಗಳನ್ನು ಕಂಪನಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆಯು ಹಂತ ಹಂತವಾಗಿ ನಡೆಯಲಿದೆ. ಮೊದಲ ಹಂತದಲ್ಲಿ ಮಾರ್ಚ್‌ಗೆ ಮುನ್ನ ಒಟ್ಟು 15 ಎನ್‌ಪಿಎ ಖಾತೆಗಳನ್ನು ಕಂಪನಿಗೆ ವರ್ಗಾವಣೆ ಮಾಡಲಾಗುತ್ತದೆ. ಇಷ್ಟು ಖಾತೆಗಳಲ್ಲಿನ ಸಾಲದ ಒಟ್ಟು ಮೊತ್ತವು ರೂ.50ಸಾವಿರ ಕೋಟಿ. ಇಂಡಿಯಾ ಡೆಸ್ಕ ರೆಸಲ್ಯೂಷನ್ ಕಂಪನಿ ಲಿ., (ಐಡಿಆರ್‌ಸಿಎಲ್) ಕೂಡ ಕಾರ್ಯಾಚರಣೆ ಆರಂಭಿಸಲು ಅಗತ್ಯವಿರುವ ಅನುಮೋದನೆಗಳನ್ನು ಪಡೆದುಕೊಂಡಿದೆ ಎಂದು ಅವರು ತಿಳಿಸಿದ್ದಾರೆ. ಈ ಕಂಪನಿಯು ಅನುತ್ಪಾದಕ ಆಸ್ತಿಗಳನ್ನು ನಿರ್ವಹಿಸಲಿದ್ದು, ಇದಕ್ಕೆ ಮಾರುಕಟ್ಟೆ ತಜ್ಞರ ನೆರವು ಪಡೆಯಲಿದೆ.

ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಬಜೆಟ್ ಭಾಷಣದಲ್ಲಿ ಬ್ಯಾಡ್ ಬ್ಯಾಂಕ್ ಆರಂಭಿಸುವ ಘೋಷಣೆ ಮಾಡಿದ್ದರು. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಅಂದಾಜು ರೂ.2ಲಕ್ಷ ಕೋಟಿ ಮೊತ್ತದ ಅನುತ್ಪಾದಕ ಸಾಲದ ಸಮಸ್ಯೆಯನ್ನು ಬ್ಯಾಡ್ ಬ್ಯಾಂಕ್ ಮೂಲಕ ಇತ್ಯರ್ಥಪಡಿಸುವುದಾಗಿಯೂ ಅವರು ಹೇಳಿದ್ದರು.

ರೂ.2ಲಕ್ಷ ಕೋಟಿಯಲ್ಲಿ ಒಂದಿಷ್ಟು ಮೊತ್ತವು ಕಳೆದು ಒಂದು ವರ್ಷದ ಅವಧಿಯಲ್ಲಿ ಇತ್ಯರ್ಥ ಕಂಡಿದೆ ಎಂದು ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕ ಜೆ. ಸ್ವಾಮಿನಾಥನ್ ಹೇಳಿದ್ದಾರೆ. ಎನ್‌ಎಆರ್‌ಸಿಎಲ್‌ನ ಬಹುಪಾಲು ಷೇರುಗಳನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಹೊಂದಿವೆ. ಐಡಿಆರ್‌ಸಿಎಲ್‌ನ ಬಹುಪಾಲು ಷೇರುಗಳು ಖಾಸಗಿ ಬ್ಯಾಂಕ್‌ಗಳ ಕೈಯಲ್ಲಿ ಇವೆ.





ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಮೂರು ತಿಂಗಳು ದಾಟಿದ ಗರ್ಭಿಣಿಯರು ನೌಕರಿಗೆ ಸೇರಿಕೊಳ್ಳಲು ತಾತ್ಕಾಲಿಕವಾಗಿ ಅನರ್ಹರಾಗಿರುತ್ತಾರೆ ಎಂಬ ವಿವಾದಾತ್ಮಕ ಸುತ್ತೋಲೆ ಹೊರಡಿಸಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ವ್ಯಾಪಕ ಟೀಕೆಯ ಬಳಿಕ ಅದನ್ನು ವಾಪಸ್ ಪಡೆದುಕೊಂಡಿದೆ.
- ರಾಯಚೂರಿನಲ್ಲಿ ಪೊಲೀಸ್ ಅಧಿಕಾರಿಯ ಮನೆಯವರು ಕಳ್ಳರು ಬಂದ ಸದ್ದಾದರೂ ಮಲಗಿದ್ದರು, ಬೆಳಗ್ಗೆ ನೋಡಿದರೆ ಹಣ, ಚಿನ್ನಾಭರಣ ಮಾಯವಾಗಿತ್ತು.
- ಉತ್ತರಾಖಂಡದಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಹೆಣ್ಣು ಮಕ್ಕಳಿಬ್ಬರು ಕಳೆದ ಚುನಾವಣೆಯಲ್ಲಿನ ಅಪ್ಪಂದಿರ ಸೋಲಿನ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ.
- ರಷ್ಯಾ-ಉಕ್ರೇನ್ ಅಮೆರಿಕ ನಡುವಿನ ತಿಕ್ಕಾಟ ತ್ರಿಕೋನ ಪ್ರೇಮ ಕತೆಯಂತಿದೆ. ಇಬ್ಬರಿಗೂ ಉಕ್ರೇನ್ ಬೇಕಿದೆ, ಅದಕ್ಕಾಗಿ ಶೀತಲ ಸಮರವೊಂದು ಹೊತ್ತಿ

- ಉರಿಯುವುದೇ ಎಂಬ ಆತಂಕ ಜಗತ್ತನ್ನು ಆವರಿಸಿಕೊಂಡಿದೆ.
- ಕಲ್ಪತರು ನಾಡಿನ ಕೊರಟಗೆರೆ ತಾಲೂಕಿನ ಕೊಳಾಲ ಗ್ರಾಮದ ಇಂಪನಾಶ್ರೀ ಏಫೋರ್ಟ್ ರೆಜಿಮೆಂಟ್ ಅನ್ನು ಮುನ್ನಡೆಸಿದ ಮೊದಲ ಮಹಿಳಾ ವೈದ್ಯ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
- ಭೂಮಿಯಿಂದ ಕೇವಲ 4,000 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ನಿಗೂಢ ಖಗೋಳೀಯ ವಸ್ತುವೊಂದು, ಪ್ರತಿ ಗಂಟೆಗೆ ಮೂರು ಬಾರಿ ಭಾರೀ ಸ್ಫೋಟದೊಂದಿಗೆ ಶಕ್ತಿಯನ್ನು ಹೊರಸೂಸುತ್ತಿರುವ ಈ ವಸ್ತು ಮ್ಯಾಗ್ನೆಟಾರ್ ಆಗಿರಬಹುದು ಎಂದು ಖಗೋಳ ಶಾಸ್ತ್ರಜ್ಞರು ಪ್ರತಿಪಾದಿಸಿದ್ದಾರೆ.
- ಯಾರಿಗಾದರೂ ದಾನವಾಗಿ ನೀಡಲು ಹೆಣ್ಣು ಮಗಳು ವಸ್ತುವಲ್ಲ ಎಂದು ಮುಂಬಯಿ ಹೈಕೋರ್ಟಿನ ಔರಂಗಾಬಾದ್ ವಿಭಾಗೀಯ ಪೀಠವು ಸ್ಪಷ್ಟವಾಗಿ ಹೇಳಿದೆ.

ಹಿ ದು ಗ ರ ಅ ನಿ ಸಿ ಕೆ . . .



ಎಂಥ ವಿಪರ್ಯಾಸ ! : ಇತ್ತೀಚಿನ ದಿನಗಳಲ್ಲಿ ದೇಶದ ಒಟ್ಟು ಆರ್ಥಿಕ ವ್ಯವಸ್ಥೆಯು ಚೇತರಿಕೆಯ ಹಾದಿಯಲ್ಲಿ ಇದ್ದರೂ, ಇದು ಮೇಲ್ಮಟ್ಟದಲ್ಲಿ ಮಾತ್ರ ಬೆಳವಣಿಗೆ ಕಂಡುಬರುತ್ತಿದೆ, ಇದು ಆರ್ಥಿಕ ಬೆಳವಣಿಗೆಯ ಮೇಲಿನ ಹಂತದಲ್ಲಿ ಮಾತ್ರ ಕೇಂದ್ರೀಕೃತ ಆಗಿರುವುದನ್ನು ತೋರಿಸುತ್ತದೆ ಎಂದು ಅರ್ಥಶಾಸ್ತ್ರಜ್ಞ ಕೌಶಿಕ್ ಬಸು ಅಭಿಪ್ರಾಯ ವ್ಯಕ್ತಪಡಿಸಿರುವುದು ಬಹುತೇಕ ಸರಿಯಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರದ ನೀತಿ ನಿಲುವುಗಳು ಇದಕ್ಕೆ ಪೂರಕವಾಗಿಯೇ ಇದೆಯಲ್ಲ. ಎಂಥ ವಿಪರ್ಯಾಸ!

► ಸತ್ಯನಾರಾಯಣ ಭಟ್ ಎಂ., ಮಣಿಪಾಲ್

ತಜ್ಞರ ಮಾತನ್ನು ಕೇಂದ್ರ ವಿತ್ತ ಸಚಿವರು ಆಲಿಸಲಿ : ಕೇಂದ್ರ ಸರ್ಕಾರ ಮಂಡಿಸುವ ಬಜೆಟ್ ದೇಶದ ಜನರ ಆರ್ಥಿಕ ಅಭಿವೃದ್ಧಿಗೆ ಪುಷ್ಟಿ ನೀಡುವಂತಿರಬೇಕೇ ವಿನಹ; ಚೀನಾ ಮಾದರಿಯಲ್ಲಿ ಉತ್ಪಾದನಾ ವಲಯಕ್ಕೆ ಒತ್ತು ಕೊಡುವುದಕ್ಕಿಂತಲೂ, ಸೇವಾ ವಲಯವನ್ನು ವ್ಯಾಪಕವಾಗಿ ವಿಸ್ತರಿಸುವುದು ಆರ್ಥಿಕತೆಯ ಭವಿಷ್ಯದ ದೃಷ್ಟಿಯಿಂದ ಸೂಕ್ತ ಎಂದು ಆರ್ಥಿಕ ತಜ್ಞ ರಘುರಾಮ್ ರಾಜನ್ ಹೇಳಿರುವುದನ್ನು ಕೇಂದ್ರ ವಿತ್ತ ಸಚಿವರು ಆಲಿಸಲಿ.

► ಮುನಿಕೃಷ್ಣಪ್ಪ ವೈ.ಎಂ., ಚಿಕ್ಕಬಳ್ಳಾಪುರ

ಸಂಪಾದಕರು :

ಪುಂಡಲಿಕ ಎನ್. ಕೇರೂರೆ,

ಮುಖ್ಯ ಕಾರ್ಯನಿರ್ವಹಣಾಧಿಕಾರಿ,

ಕರ್ನಾಟಕ ರಾಜ್ಯ ಪಟ್ಟಣ ಸಹಕಾರ

ಬ್ಯಾಂಕುಗಳ ಮಹಾಮಂಡಳ ನಿ.,

ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.

Published at : # 132, K.H. Road, Bangalore - 560027.

Printed at : Navarathna Printers, # 35, 3rd Cross, Sudhamanagar, Bangalore - 560027.